



**ಅಧಿಕೃತವಾಗಿ ಪ್ರಕಟಿಸಲಾದುದು**

<b>ಫೈಲಿ 154</b> Volume 154	<b>ಅಧ್ಯಾಪಕರು, ಅಧ್ಯಾಪಕರ ಕಛೇರಿ ಸೆ 31, 2019 (ಪಾವಾಂ ಪಾ 9, ಶಕಾ ವರ್ಷ 1941)</b> Bengaluru, Thursday, October 31, 2019 (Karthika 9, Shaka Varsha 1941)	<b>ಸಂಖ್ಯೆ 43</b> Issue 43
-------------------------------	---	------------------------------

• **ÁUÀ4J**

gÁdìzÀ«zÁiÁpÁMÀ aÁvÁD C aÁU MÀ aÁÄ -É¥J 2Á®ÉÁ ,ÁkÁwÁiÁ aÁgÁ C U MÀ, gÁdìzÀ  
C C ÁiÁ aÁU MÀ aÁvÁD ZÁzÁ±ÁMÀ, PÁAzÁ aÁvÁD gÁdìzÀ±Á, ÉU MÀ aÁÄ gÁÉ gÁdÁ , ÁÁö gÁ Á  
°É gÁ¹zÁ , Á aÁM Á±Á , ÉÁzÁ ÁiÁ aÁU MÀ aÁvÁD gÁÉ ÁUzÁ aÁÄ gÁÉ gÁdÁ ¥Á® gÁ aÁÄ rzÁ  
ÁiÁ aÁU MÀ °ÁU M PÁÉÁÖI PÁ G Z D ÉÁ ÁiÁ® ÁiÁ Á aÁÄ rzÁ ÁiÁ aÁU MÀ

M<sup>1</sup>/<sub>4</sub>ÁqM<sub>2</sub>vÀ, à<sup>a</sup>Á®AiÄ

Cϕ<sub>3</sub>ÆZÆÉ

ASİ Zir 102 | Dgij 2017, AUMEGA, ÇEAPA 01.10.2019

[illegible]

PR-421  
SC-25

PEÁÖI PÀ gÁdãÁ®gÀ DeÁĖĚ, ÁgÀ aĖĖÜ CªgÀ °Ėĵ ĒP ě

JA.Dgi.±ÆÃ·Á

À Á Æ Ç È É Ê Ë Ì Í Î Ï Ñ Ò Ó

M<sup>1/4</sup>AqM<sup>1/2</sup>vA E<sup>-</sup>ASÉ (,éPÄEÉ & 1x<sup>a</sup>ÄÄ)

M<sup>1/4</sup>AqM<sub>2</sub>vÀ, à<sup>a</sup>Á®AiÄ

СФЎ ÆZÆÉ

ASÍ ME 538 | JAJ i 2017, ÁUMEGÅ, € ÉÁPÀ 09.10.2019

1872gā ṡṡḡḡāīī Qḡḡāīīē «ā°ā°Pā-āZāīā PḡPā 09 gḡāīī YēZḡP āVgḡā°ā CḡPāgḡP EāB Zē ā-āī ṡṡḡḡāīī Qḡḡāīīē  
«ā°ā°(Pḡāō P) ḡāīā°āūKā 1961 gḡāV Pastor Reuben Israel, Central Tamil Church of Seventh-Day of Adventist, 8, Spencer Road,  
Frazier Town, Bengaluru - 560 005 - EāḡEāB ṡṡḡḡēgā Eḡḡā F-ḡE 1ā«āVUE½1 āḡā° EāPā-āZāīāR-āīā ḡḡḡḡUE½āī āōVḡḡ CāZā  
eāJ Uē Sgā°āVē °āUḡ ēāāC Eā DZāēZḡP ḡḡUE Qḡḡāīīē dḡāUāZā«ā°ā°«CāīāEāB EḡḡāJ ḡā Cḡā°āWāīāEāB ḡāRZē

ಇಲ್ಲಿ ಪಾಲಿಸಿಗಾಗಿ ಒಂದು ಆವೇಶವಾಗಿದೆ ಎಂಬುದು ಸ್ಪಷ್ಟವಾಗಿದೆ. «ಆಂಜಿ» «ಬುಲೆಟ್» ಪಾಲಿಸಿಗಾಗಿ ಒಂದು ಆವೇಶವಾಗಿದೆ ಎಂಬುದು ಸ್ಪಷ್ಟವಾಗಿದೆ. «ಆಂಜಿ» «ಬುಲೆಟ್» ಪಾಲಿಸಿಗಾಗಿ ಒಂದು ಆವೇಶವಾಗಿದೆ ಎಂಬುದು ಸ್ಪಷ್ಟವಾಗಿದೆ. (Inspector General of Registration and Commissioner for Stamps in Karnataka, Bengaluru) «ಆಂಜಿ» «ಬುಲೆಟ್» ಪಾಲಿಸಿಗಾಗಿ ಒಂದು ಆವೇಶವಾಗಿದೆ ಎಂಬುದು ಸ್ಪಷ್ಟವಾಗಿದೆ.

PR-422  
SC-25

PEÁÖI PÀ gÁdãÁ®gà DzĀ±ÁĒĀ, Ágà aĀvĀŮ CªĀ °ÉĀ ĒĒ Ē

©. PÉ ·ÄªÈÃAzÀPÄªÄÁgi

PAÖqZÀ CÇÄÈ PAAiÄÖZPÖ(¥)

$$M\frac{1}{4}Ag\frac{1}{2}v\frac{1}{2}E^{-}\frac{1}{2}S\frac{1}{2}E$$

(gP lZÁj aÄvÄÜ «zÄ²AiÄgÄ)

1872gā ṭṭāḡwāAīā QāwāīAīEi «<sup>a</sup>Ā<sup>a</sup>Ā PĀ-ĀZĀīAī PĪPĀ 7 (PĀZĀīPĀAīŋ xv) °ĀUKE ṭṭāḡwāAīā QāwāīAīEi «<sup>a</sup>Ā<sup>a</sup>Ā (PEĀōī P) ṭṭāīA<sup>a</sup>ĀUĀ 1961 gĒAīAī ŷĒPĀVgĀ<sup>a</sup>Ā CĀPĀgĀPĒAB ZĪĀ-Ā<sup>1</sup> ZĀ<sup>a</sup>Āw ©AZĀ ī. J. °ĀĀ°gĀ, House No. 56, 'D' Block Hanumanth Nagar, Near Vrudhsharama, Gadikippa, Shivamogga – 577 207. E<sup>a</sup>gĒAB QāwāīAīEi ṭṭāīZĀAīZĀ ŷPĀgĀ «<sup>a</sup>Ā<sup>a</sup>Ā EPEĀAZĪĀ GZĀ+PĀV Z<sup>a</sup>PĒUĀ F<sup>1</sup>ŪĒ 1Ā«ĀVUPE<sup>1</sup>2 1<sup>a</sup>Ā°Ē EA PĀ-ĀZĀīAīAīAī°ē ŷĒA<sup>1</sup>gĀ<sup>a</sup> ṭṭṭwUPE<sup>1</sup>ĀĀ AO QāwāīAīEi dĒĀAUZĀ «<sup>a</sup>Ā<sup>a</sup>Ā EPEĀAZĪĀCĀPĀJ AīĒĒĀV PĀAīŋ°<sup>a</sup>Ā°D. PĀ VPHĀCĀZĀ ēĀJ ŪĒ SĀĀ<sup>a</sup>ĀVĒ °ĀUKE °ĀĀCĒĒA DZĀ+PĀV ŪĒĒ EĀ«Ā ĒĒ

[illegible]

PR-425  
SC-25

PEÁÖI PÀ gÁdÄÄ®gÀ DzÃ±ÁEÄ, ÁgÀ aÄvÄÜ CªgÀ °ÉJ EÄÈ

©. PÉ ·ÄªÈĀAzÀPĀªĀgi

₪PÁŃgŁÀ CČĀĒÀ PÁAiĀŃzPŃ(¥Ń

$$M^{1/4} A q^{1/2} v A E^{-1} S E$$

(gP ÄZÁj a ÄvÄÜ «ZÄ²AiÄgÄ)

**PÀZÁAiÄ , à<sup>a</sup> Á®AiÄ**

WZÄ¥È

**ASİ Dgır 05 J`ıDgiJA 2019, "AUMEGÄ, ÇEÄAPÄ 07-08-2019**

F-ACPAJ, gAAIAZMeg f-EaAj AzA 1APJ, P d CEAApA 07-06-2019gA YkAP EAiA e ACME Baba Dham Solar Project Private Limited, gPj UE PAOj CcUEZEf ASi Drö 41 J-iDgiJA 2017, CEAApA 11-12-2017gP e gAAIAZMeg f-AiA aIAEk vA@EQEA PBUqI aAvAO CAgAaW UAaAUA «zA, AEAUMR EA MI AO 177-17 J/UA PMJ d-AAEEAB, Ega «zAvi WA PA, AUYEE GZa+PAW RJAC, PA PEAÖI PA iKE, AzAgUA PA-AZf 1961gA PPA 109gR CEAAW aAQf AVZAY DzjE, zj PAyPAiAaAj CEAApA 21-02-2019 gAZA aIAEk, R e CEAAW aAQf AZA DzA+ZP e aIAa e vA@EQEA CAgAaW UAaAZA, AEA.102/3gP e 12-07 J/UA d-AAaEA Paj vA, AEA.103 JAZAVZAY CZEAB, j Yr1, AEA.102/3 JAZA wZAYR DzA+P EAB aIAQAaAVe aAvAO, AEA.27/2 gP e 6-13 J/UA CEAB, AEA.27/4 JAZA wZAYR aIAQAaAVe PEAj gAVAbE DzAj AZA aIAEk vA@EQEA CAgAaW UAaAZA, AEA.102/3 gP e «1tö 12-07 J/UA d-AAaEA Paj vA Phtö aAZA, AEA.103 JAZAVZAY CZEAB, j Yr1, AEA.102/3 JAZA wZAYR aIAQAaAVe aAvAO, AEA.27/2 gP e 6-13 J/UA d-AAaEA Paj vA YEA R ZAgR iAIAY OEA, AEA.27.4 JAZA OEA YPhtA DVGvAbE EzjP e AiIAaZKE SZf AaUE aIAQAaAZA EgaAk e Dzj AZA, zj, AEA UAa Paj vA, j Yr1, AaAVe F-ACPAJ, gAAIAZMeg f-EaAj YkP E ASi C No 12456 File no RRT-12/55-RRT-RAI/1648, CEAApA 07-06-2019 gP e YkAP E, R e gAVAbE

„Lj. Vrhovne inšpekcije Republike Slovenije, Ljubljana, 11.12.2017“  
 Vrhovna inšpekcija Republike Slovenije  
 Ljubljana, 11.12.2017

PR-426

PEÁÖI PÀ gÁdÁÁ®gÀ DeÁĖĖ ĄgÀ a ĄvĀÜ Cā ġā ° Ė Ą ĖP ě

«. ¥Á±ï

PAÖgZÀ CÇÄÈ PAAiÄÖZPÖ

PÁZÁAIĀ E-ÁSÉ (··E ,ÄZÁgMÜ

CgÀå fÃ«¥) 1Ü aÄvNÜ¥) ,ÄÀ ,ä aÁ®AiÄ

WZÄ¥t

№ 59 JJ 2018, АҢҢАА, 12-09-2019.

„PÁÖgZi CcÜjEZEi „ASi C¥iFÄ 59 J¥iJJ¥i; 2018 ÇEÄÄPi 11-07-2019gü“1.CEÄ„Ea“ gP EÄ «<sup>a</sup>gÜMÄ SzT ÄV F P¼PacÄvT wC¥ NÇPZEÄ/PlZÄY

## 1. C£Ä,Æa

$f^{-1}A \cap \mathcal{O}_f$	:	$\text{ap}^{\text{p}} \text{AUA} \text{Mega}$
$\text{PAZAA} \cap \mathcal{G} \text{Y} \ll \text{AAUA}$	:	$\text{vj} \text{AP} \text{E}$
$\text{VA}^{\otimes} \text{EQEA} \cap \mathcal{O}_f$	:	$\text{E} \text{A}^{\circ} \text{A} \text{D} \text{Y} \text{A}$
$\mathcal{O} \text{EAS} \frac{1}{2} \cap \mathcal{O}_f$	:	$\text{AA} \text{V} \text{PEEA} \text{Mga}$
$\text{UA} \text{A} \text{ZA} \cap \mathcal{O}_f$	:	$\text{PEEA} \text{EAr}$
$\text{Y} \text{A} \text{A} \text{V} \cap \text{AA} \text{PA} \text{Cgltza} \cap \mathcal{O}_f$	:	$\text{PEEA} \text{EAr} \text{APi} - \text{IjAzA}$

PR-427  
SC-200

PEÁOI PÀ qÁdãŸÁ® qÀ Dzã±ÁEã. Áqã a ÄvÄÜ Cª dª °É. Á E P è

Daj. PkVÁ

PAŌqZÀ CqĀĒA PĀAiĀŌZPŌ(¥)

CqAtā fA«¥A 1W aAvAU¥A bAE-AS|

	Particulars	Rates of Fees (in Rupees)
	1	2
I.	(a) Steamers at Karwar Port	
(i)	Overseas Steamers Per Gross Registered Ton (GRT) or part thereof Per steamer each way excluding the fees for tug services for berthing and un-berthing	Rs. 4.00 Subject to a minimum of Rs. 30,000/-
(ii)	Coastal Steamers: Per Gross Registered Ton (GRT) or part thereof steamer each way excluding the fees for tug services for berthing and un-berthing	Rs. 3.00 Subject to a minimum of Rs. 25,000/-
	(b) Steamers at other ports except Karwar	
(i)	Overseas steamers Per Gross Registered Ton (GRT) or part thereof Per steamer each way excluding the fees for tug services for berthing and un-berthing	Rs. 2.50 Subject to a minimum of Rs. 25,000/-
(ii)	Coastal Steamers at other ports except Karwar Per Gross Registered Ton (GRT) or part thereof steamer each way excluding the fees for tug services for berthing and un-berthing	Rs. 2.00 Subject to a minimum of Rs. 10,000/-
II	(a) Sailing Vessels at Karwar Port only:	
(i)	Sailing Vessels not exceeding 100 Gross Registered Tons (GRT) each way excluding the fees for towage	Rs. 2,000/-
(ii)	Sailing Vessels exceeding 100 Gross Registered Tons (GRT) each way excluding the fees for towage	Rs. 3,000/-
	(b) Sailing Vessels at other Ports except Karwar	

	Particulars	Rates of Fees (in Rupees)
	1	2
(i)	Sailing Vessels in ballast when the tonnage exceeds 100 Gross Registered Tons (GRT)	Rs. 500 Per Passage
(ii)	Sailing Vessels with cargo when the tonnage exceeds 100 Gross Registered Tons (GRT)	Rs. 600 Per Passage
(iii)	Sailing Vessels in ballast when the tonnage is less than 100 Gross Registered Tons (GRT)	Rs. 400 Per Passage
(iv)	Sailing Vessels with cargo when the tonnage is less than 100 Gross Registered Tons (GRT)	Rs. 500 Per Passage
III	Inland Vessels/Survey Vessels , Barges Tugs, IV Registered vessels /Dredgers , launches any other floating crafts other then steamer mentioned in SL No.I  Per Gross Registered Tons (GRT) or part thereof	Rs. 2/- Per GRT Subject to a minimum of Rs. 2000/-

1. In respect of Mangalore Old Port, out of the Pilotage fees creditable to the Mangalore Pilotage fund during a month, ½ of the pilotage fees shall be payable at the end of the month to pilots concerned, who have actually done the pilotage work subject to maximum of Rs. 18,000/- per month. The remaining half of the Pilotage fees and excess Pilotage fees collected shall be credited into the Government Treasury to the Head of Account concerned of the Karnataka State Port Department.
2. In respect of Karwar Port due to non availability of departmental pilots, when the Pilotage is done by private Pilots, the pilotage fees shall be payable at Rs. 20,000/- for each way or as approved by the Government time to time.
3. In respect of Karwar Port when the Pilotage is done by Department Pilots, the Pilotage fees shall be payable at Rs. 2,000/- for each way.

**Note:**

1. The Fess for shifting and movement each time between berths of the same jetty / pier requisitioned by master should be at the rate of 50% (fifty percent) of the fees specified in item-I
2. Fees specified in item-I shall be levied each time for shifting between as requisitioned by master / agent
  - i. Berth of one jetty of pier and that of the other
  - ii. Berth and mooring
  - iii. Berth and anchorage
  - iv. Mooring and anchorage
3. The said fees shall be collected from the vessels for whose benefit the service is rendered.

<p>a) Detention Fees</p> <p>If a vessels is not ready to move within 30 minutes of the pilot boarding for the purpose of pilotage</p>	<p><b>Rs. 2000/-</b> per half an hour or part thereof beyond 30 minutes till the vessel moves half an hour.</p>
<p>b) Cancellation Fees:</p> <p>(i) If intimation of cancellation of the requisition is given before the departure of the pilot</p>	<p>Fifty percent of the fees specified in item -I</p>
<p>(ii) If intimation of cancellation of the requisition is given after the departure of the pilot</p>	<p>Full fees specified in item -I</p>
<p>c) Compensation:</p> <p>In case of an outward-bound vessel carrying away a pilot outside the port limit due to bad weather</p>	<p><b>Rs. 3000/-</b> per day till the pilot report back for duty at the port plus boarding and lodging expenses of the pilot on board the ship and cost of sending him back the port</p>

Note: No charges for shifting shall be levied for shifting of vessel for port convenience.

II. Port Convenience is defined to mean the following:

- a. If a working cargo vessel at berth or any vessels at mooring is shifted / un-berthed for undertaking dredging work / hydrographic survey work or for allotting a berth for the dredger or for attending to repairs to berths, maintenance and such other similar works whereby shifting is necessitated such shifting shall be considered as "SHIFTING FOR PORT CONVENIENCE"
- b. Whenever a vessels is shifted to accommodate another vessel which cannot be berthed at other berths due to draft and LOA restrictions such shifting shall be considered as "SHIFTING FOR PORT CONVENIENCE"
- c. Whenever a vessel is shifted to accommodate another vessel at the adjacent berth and unless the vessel shifts another vessel cannot be berthed at the adjacent berth due to length restrictions such shifting shall be considered as "SHIFTING FOR PORT CONVENIENCE"
- d. Whenever a vessels is shifted to accommodate another vessel carrying hazardous cargo which need adjacent berth to be kept vacant for safety reasons such shifting shall be considered as "SHIFTING FOR PORT CONVENIENCE"
- e. Whenever a vessel is shifted from berth to accommodate another vessel on ousting priority, the vessel shifted is exempted from the payment of shifting charges since the same is paid by the enjoying the ousting priority. However this benefit will be applicable in the following cases.
  - i. Non charge vessel which in any case have to vacate the berth when cargo vessel arrive.
  - ii. Vessels which are idling at berth without doing any cargo handling operations.

<p><b>V. Fees for Tug Services</b></p> <p>Fees for tug service berthing and un-berthing of ship to and from berths each way</p>	<p><b>Overseas Steamer</b></p> <p>Rs.20 per Gross Registered Ton (GRT) of the ship subject to minimum of Rs. 1,00,000/-</p> <p><b>Coastal Steamer</b></p> <p>Rs. 20 per Gross Registered Ton (GRT) of the ship subject to minimum of Rs. 75,000/-</p>
---	---

PR-431

SC-200

By Order and in the Name of the Governor of Karnataka,

**S.YOGANANDA**

Under Secretary to Government

Public Works, Ports &amp; Inland Water

Transport Department (Ports)

Copyright © 2004 by Pearson Education, Inc. All rights reserved. Printed in the United States of America. This book is published under the Pearson Education, Inc. imprint of Prentice Hall. All rights reserved. No part of this publication may be reproduced, stored in a retrieval system, or transmitted, in any form or by any means, electronic, mechanical, photocopying, recording, or by any information storage or retrieval system, without prior written permission from Pearson Education, Inc. or its publishing division. This book is published under the Pearson Education, Inc. imprint of Prentice Hall. All rights reserved. No part of this publication may be reproduced, stored in a retrieval system, or transmitted, in any form or by any means, electronic, mechanical, photocopying, recording, or by any information storage or retrieval system, without prior written permission from Pearson Education, Inc. or its publishing division.

## GZÉÀμÉ

ASÍ A: J-i.JEi.r.1.Dgi/109/2019-20, €EÁPÀ 22-10-2019

PEAŌI PĀ PĀŏgŁŁ CŃŁŁ KEZEĒĀİĀ ĄSİ JYİ.JYİ.r. 259, JYİ.JJYİ-78, "AUMEGĀ, ÇEĀPĀ 3-4-1979 gĀ DZĀPĀ  
PEAŌI PĀ GĀDĀ YĀMŁŁ YĀPĀ UĒ ÇEĀPĀ 20-9-1979gĀ "ĀUĀ-4-21(ii) YĀİ ĄSİ 2339 jĀZĀ 2340 ōPĀUĒ YĀBĀZĀ<sup>a</sup>ĀQĒ

F P<sub>1</sub>W E A C E A<sub>1</sub> J E a A i A<sup>o</sup> e E P A E C<sup>1</sup> g<sup>1</sup> a A<sup>1</sup> E «A i A E B «A A<sub>1</sub> P A C g i t P A Z A g h<sub>1</sub> P A z z b J<sub>1</sub> A V Z E

[illegible]

1. GvabacPaqCazA SzazCxPA „PaoglaCEAZAECazA „PaoglaYbPAV aIARPEAqA PbAgA YmCcxPA „bz GzEApUAIAEAB oEgr1ZAU AIIAaIzA aDUE YAgAIIAAZA CAVPA oPAI CxPA oPEAB gaPA EzI CcPAgPEAB oEgMAyA1, EEAPaZa «za oPAI CxPA CcPAJ UMA 1AZa aAUmPlzI»
2. CEa„MeaiaIa oEPAEC1ZA d«AAaEA aAgAiaZA oEA aAE CxPA PI bUMeAB PI vPlzI» CxPA vEAI UAj PAIAEAB aIAqMPlzI»

3. ಅನುಸೂಚಿ ಕರ್ನಾಟಕ ಅರಣ್ಯ ಕಾಯಿದೆ 1963 ರ ಅಡಿಯಲ್ಲಿ ಈ ಪ್ರಕಟಣೆಯು ಜಾರಿಯಲ್ಲಿರುವುದು.
4. ಅನುಸೂಚಿ ಕರ್ನಾಟಕ ಅರಣ್ಯ ಕಾಯಿದೆ 1963 ರ ಅಡಿಯಲ್ಲಿ ಈ ಪ್ರಕಟಣೆಯು ಜಾರಿಯಲ್ಲಿರುವುದು.
5. ಈ ಪ್ರಕಟಣೆಯು ಜಾರಿಯಲ್ಲಿರುವುದು.
6. ಈ ಪ್ರಕಟಣೆಯು ಜಾರಿಯಲ್ಲಿರುವುದು.
7. ಈ ಪ್ರಕಟಣೆಯು ಜಾರಿಯಲ್ಲಿರುವುದು.

ಫಲಾನುಭವಿ : ಜನಪ್ರತಿನಿಧಿ  
 ವಾಣಿಜ್ಯ : ಜನಪ್ರತಿನಿಧಿ  
 ಅರಣ್ಯ : ಅರಣ್ಯ  
 ಅರಣ್ಯ : ಅರಣ್ಯ  
 ಅರಣ್ಯ : ಅರಣ್ಯ  
 ಅರಣ್ಯ : ಅರಣ್ಯ  
 ಅರಣ್ಯ : ಅರಣ್ಯ  
 ಅರಣ್ಯ : ಅರಣ್ಯ

ಈ ಪ್ರಕಟಣೆಯು ಜಾರಿಯಲ್ಲಿರುವುದು.  
 ಅರಣ್ಯ : ಅರಣ್ಯ  
 ಜನಪ್ರತಿನಿಧಿ : ಜನಪ್ರತಿನಿಧಿ

### PROCLAMATION UNDER-SECTION-5 OF THE KARNATAKA FOREST ACT, 1963.

Where as a notificaton under section 4 of Karnataka Forest Act vide No. FFD 259 FAF 78 Bengaluru Dated: 3-4-1979 this order was published in Karnataka Government Gazette Dated: 20-9-1979 in part-4-2C(ii) A page No. 2339 to 2340. It has been decided to constitute into a Reserve Forests of the Block comprised within the following limits.

Name of the District	Name of the Taluk	Name of the village	Sy.No.	Extent Acar	Block
Davangere	Davangere	Hulikatte	57	60.70 Hectares (150-00-Acres)	Hulikatte Block

It is hereby notified for the general information, that between the date of publication of this proclamation under section-5 and the final Notification to be issued under section 17 of the Karnataka Forest Act 1963.

- (1) No right shall be acquired in or over the land comprised in the or over the land comprised in such Notification, except by succession or under a grant or under a grant or contract in writing made or entered into by or on behalf of the Government or same person in whom such right, or power to create such right was vested when the Notification was issued..
- (2) No new house shall be built or plantation formed on such land.
- (3) No fresh clearance for cultivation or for any other purpose shall be made on such land.
- (4) No tree shall be cut for the purpose or trade or manufacture , on such land.

2978

ಪ್ರಾಂತ್ಯ ಪಾಲಕರ ಆಜ್ಞಾಪನೆ, 31, 2019

ಅಂಕ 4J

- (5) No patta or right or occupancy shall without the previous sanction of the State Government be granted in respect of such land and every patta or right or occupancy granted without such sanction shall be Null and Void.
- (6) No civil Court shall entertain any suit to establish any right in or over any land or to the Forest Produce of any land included in this proclamation.
- (7) All person, therefore claiming any rights in any of the said lands or to any of the said land or to any of the Forest Produce thereof are hereby required to state to the undersigned either personally or orally or by a written statement, within, 3 (Three) months from the date of publication of this proclamation in the official gazette, the nature of the rights claimed and to produce all documents in support thereof.

All rights in respect of which no claims are preferred within a fore said period will after the lands have been declared by Notification in the official Gazette under section 17 of the K.F.A. 1963 as "Reserve Forest" shall become extinguished.

Date: 23-10-2019.

PR-437

Forest Settlement Officer,  
And Assistant Commissioner,  
Davanagere Sub- Division, Davanagere.